

హిలెరిగర హాడు



ಡಿಜಿಟಲ್ ವಿಕೇಂದ್ರೀಕರಣ ಎಂಬುದು ಇಂಗ್ಲೆಂಡಿನ "ಡಂಡಿ ವಿಶ್ವವಿದ್ಯಾಲಯ" ಮತ್ತು ಭಾರತದಲ್ಲಿರುವ "ಕ್ಷಿಪ್ತಾಂಡ್" ಕಂಪನಿ ಜಂಟಿಯಾಗಿ ನಡೆಸಿದ್ದ ಯೋಜನೆ. ಅದರ ಭಾಗವಾಗಿ, ಈಚೆಗೆ ಹುಟ್ಟುತ್ತಿರುವ ಉಲಿ-ಅವಲಂಬಿತ ಅಂತರ್ಜಾಲ ಮತ್ತು ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳನ್ನು ಸ್ಥಳೀಯ ಜನರ ಒಳಿತಿಗಾಗಿ ಬಳಸುವುದರ ಬಗ್ಗೆ ಅವರ ಸಹಕಾರದೊಂದಿಗೆ ಹೊಸ ಕಥೆಗಳನ್ನು ಸೃಷ್ಟಿಸಿದೆವು.

ಹಾಲಿ ಕಥೆ 2050ನೆ ಇಸವಿಯಲ್ಲಿ ಒಂದು ಸಂರಕ್ಷಣೆ ಸಮಾವೇಶದಲ್ಲಿ ನಡೆಯುವಂಥದ್ದು. ಈ ಸಮಾವೇಶದಲ್ಲಿ ಸೋಲಿಗ ಸಂಶೋಧಕರು ಕಾಡಿನ ಬಗ್ಗೆ ಅವರಿಗಿರುವ ತಿಳಿವನ್ನು ಹಾಡುಗಳ ಮೂಲಕ ಪ್ರಸ್ತುತ ಪಡಿಸುತ್ತಿದ್ದಾರೆ. ಈ ಕಥೆ 2020ನೆ ಇಸವಿಯಲ್ಲಿ ಶುರುವಾದ ಪಯಣದ ಬೆನ್ನತ್ತಿ ತಂತ್ರಜ್ಞಾನ ಮತ್ತು ಸಂರಕ್ಷಣೆಯ ನಡುವೆ ಬೆಳೆದ ಸಂಬಂಧವನ್ನು ತೋರಿಸುತ್ತದೆ.

ನಾಗಮ್ಮ ಸಮಾವೇಶಕ್ಕೆ ಸಿದ್ಧರಾಗುತ್ತಿದ್ದಾರೆ




ಬಿ.ಆರ್ ಬೆಟ್ಟದಲ್ಲಿ ಸೋಲಿಗ ಹಟ್ಟಿ



ಅಜ್ಜುಗಿಗೌಡ್ರೆ, ನಿಮ್ಮ ಸಹಾಯಕ್ಕಾಗಿ ಧನ್ಯವಾದ. ನಿಮ್ಮಿಂದ ಕಾಡಿನ ರೀತಿಗಳ ಬಗ್ಗೆ ತಿಳಿದು ಎಲ್ಲರೊಡನೆ ಹಂಚಿಕೊಳ್ಳುವ ಆಸೆ.



ಬಂಡಿತಾ! ಆದ್ರೆ, ಬರ್ತಾ ಬರ್ತಾ ಕಾಡು ಎಷ್ಟೋ ಬದ್ಲಾಗಿ ನಮ್ಮ ದುಃಖವಾಗುತ್ತದೆ.




ಗೌಡ್ರೆ ನಾಗಮ್ಮ ಅವರನ್ನು ಕಾಡಿನ ಮೂಲಕ ಸುಮಾರು ಸಾರಿ ಕರೆದುಕೊಂಡು ಹೋಗುತ್ತಾರೆ. ನಡೆಯುತ್ತಾ ಸೋಲಗರ ಹಾಡನ್ನು ಹಾಡುತ್ತಾರೆ.



ಈ ಹಾಡುಗಳಲ್ಲಿ ಕಾಡಿನ ಬಗ್ಗೆ ಬಹಳಷ್ಟು ಜ್ಞಾನ ಅಡಗಿದೆ. ಮರಗಳನ್ನು ಹೇಗೆ "ನೋಡ"ಬಹುದು ಮತ್ತು "ಕೇಳ"ಬಹುದು ಅಂತ ತಿಳಿಸುತ್ತಾರೆ.

ಸೋಲಗರು ಮರಗಿಡಗಳು, ಪ್ರಾಣಿಗಳು ಮತ್ತು ಅವುಗಳ ಆಹಾರ ಎಲ್ಲ ನೋಡಿ ಕಾಡಿನ ಆರೋಗ್ಯವನ್ನು ತೀರ್ಮಾನಿಸುತ್ತಾರೆ.




ನಾಗಮ್ಮನವರಿಗೆ ತಮ್ಮ ವೈಜ್ಞಾನಿಕ ದೃಷ್ಟಿ ಮತ್ತು ಸೋಲಗರ ಪ್ರಾಕೃತಿಕ ದೃಷ್ಟಿ ನಡುವೆ ವ್ಯತ್ಯಾಸ ಎದ್ದು ಕಾಣುತ್ತದೆ



ಪ್ರಕೃತಿಯ ನೋಡಿ ಮಳೆ ಮತ್ತು ಹವಾಮಾನ ಬಗ್ಗೆ ಕಣಿ ಹೇಳುವುದು

ಎರಡೂ ದೃಷ್ಟಿಗಳು ಒಂದನ್ನೊಂದು ಪೋಷಿಸಿ ಪೂರಕವಾಗಬಹುದು



ಸೋಲಗರಿಗೆ ಮುಖ್ಯವಾದ ಸೊಲ್ಲ ಮತ್ತು ನೋಟ "ಗುರುತು"ಗಳ ಶೇಖರಣೆ

ಕಾರ್ಡ್ ಆಟದಲ್ಲಿ ಸೋಲಗರೂ ಭಾಗಿ. ಹೀಗೆ ಅವರನ್ನು ಸಂಶೋಧನೆಯಲ್ಲಿ ಸೇರಿಸುವುದು




ಹವಾಮಾನದ ಬಗ್ಗೆ ಸೋಲಗರ "ಭವಿಷ್ಯನುಡಿ"




ಕ್ರಮೇಣ, ನಾಗಮ್ಮನವರಿಗೆ ಸೋಲಗರ ರೀತಿಗಳು ಅರ್ಥವಾಗುತ್ತದೆ. ಅದಕ್ಕೆ ಹೇಗೆ ಬೆಲೆ ಕಟ್ಟಬಹುದು ಎಂಬ ಯೋಚನೆ ಮೂಡುತ್ತದೆ.

೨೦೨೫ನೆ ಇಸವಿಯಲ್ಲಿ ಸೋಲಗರು
ತಂತ್ರಜ್ಞಾನವನ್ನು ಅಳವಡಿಸಲಕ್ಕೆ ಶುರು ಮಾಡುತ್ತಾರೆ

ಶಾಲೆಯ ಮಕ್ಕಳು
ಉಲ-ಸಹಾಯಕಗಳನ್ನು ರಚಿಸುವುದು
ಹೇಗೆಂದು ಕಲಿಯಲು ಆರಂಭಿಸುತ್ತಾರೆ




೨೦೪೦ನೆ ಇಸವಿ ಹೊತ್ತಿಗೆ ಸೋಲಗರು
ಇಂತಹ ಡಿಜಿಟಲ್ ಸಹಾಯಕಗಳನ್ನು
ಮೋಡಿಸಿ ಕಾಡಿಗೆ ಒಗ್ಗುವಂತೆ ಮಾಡಿದ್ದಾರೆ




ನಾಗಮ್ಮ ಸೋಲಗರೊಡನೆ
ಮಾಹಿತಿ ಸಂಗ್ರಹಿಸುತ್ತಾ ಇದ್ದಾರೆ

ಡಿಜಿಟಲ್ ಸಹಾಯಕಗಳ
ನೆರವಿಂದ ಉಲ ಸಂಗ್ರಹಣೆ

ಕಾಡಿನಿಂದ
ದೃಷ್ಟಿ-ಗುರುತುಗಳ ಶೇಖರಣೆ



ಈ ಎಲ್ಲಾ ಮಾಹಿತಿ
ಜೈವವೈವಿಧ್ಯ ನಕ್ಷೆ...



...ಮತ್ತು ಹವಾಮಾನ ರೇಖಾಚಿತ್ರಗಳನ್ನು
ತುಂಬಿ ಸೂಚನೆಗಳನ್ನು ಕೊಡುತ್ತವೆ


೨೦೪೦ನೆ ಇಸವಿ, ನಾಗಮ್ಮ ಮತ್ತು ಸೋಲಗರು ಒಟ್ಟಿಗೆ ಸರ್ಕಾರಕ್ಕೆ ವರದಿ ತಲುಪಿಸುತ್ತಾರೆ



೨೦೫೦ - ನಾಗಮ್ಮರು ಸೋಲಗರದ್ದೇ ಹಾಡುಗಳ ಮೂಲಕ ಅವರ ಕಥೆ ಹೇಳುತ್ತಿದ್ದಾರೆ. ಜಿಡುಗಡೆಯಾದ ಧ್ವನಿಸುರುಳಿ ಎಲ್ಲರ ಮೆಚ್ಚುಗೆ ಪಡೆದಿದೆ.



೨೦೫೦ ಸಂರಕ್ಷಣಾ ಸಮಾವೇಶದಲ್ಲಿ ನಾಗಮ್ಮನ ಜೊತೆ ಸೋಲಗರು



೩೦ ವರ್ಷದ ಕೆಲಸ ಈ ಐತಿಹಾಸಿಕ ಸಮಾವೇಶದಲ್ಲಿ ಪ್ರಸ್ತುತ ಪಡಿಸುವುದು ನನ್ನ ಹೆಮ್ಮೆ. ಆದರೆ, ಇದು ಪವರ್-ಪಾಯಿಂಟ್ ಅಲ್ಲ...



...ಸೋಲಗರ ಕೊರಳಿಂದಲೇ ಕೇಳಬೇಕಾದ ಹಾಡುಗಳವು! ಕೇಳಿ.

ಸೋಲಗರು ಕಾಡಿನ ಹಾಡು ಹಾಡುತ್ತಾ...



...ಇದರಿಂದ ಸೋಲಗ ಭಾಷೆಗೆ ನಿತ್ಯ ಮನ್ನಣೆ ತೋರಿಸಿ ಕೊಡುತ್ತಾರೆ

ಈ ಯೋಜನೆಯಿಂದ ದೇಶಾದ್ಯಂತ ಹೊಸ ನೀತಿ ಜಾರಿಗೆ ಬರುತ್ತದೆ. ಜೀವವೈವಿಧ್ಯ ಹೆಚ್ಚು ಸುರಕ್ಷಿತವಾಗುತ್ತದೆ

2030

2050

ಪ್ರಾಣಿ ಮತ್ತು ಗಿಡಗಳ ಜೀವವೈವಿಧ್ಯ ನಕ್ಷೆ



ಸ್ಥಳೀಯ ಹಕ್ಕುಗಳ ಮಾನ್ಯತೆಗೆ ಒತ್ತಾಯ

ಪ್ರಪಂಚವೇ ಸಾಂಪ್ರದಾಯಿಕ ಸ್ಥಳೀಯ ನಡೆಸುಡಿಗಳ ಮಹತ್ವ ಅರಿಯುತ್ತದೆ

ಸೋಲಗರ ರೀತಿಗಳಿಗೆ ಗೌರವ ದೊರೆತು, ಸರ್ಕಾರಿ ಯೋಜನೆಗಳಲ್ಲಿ ಸೋಲಗರ ಪದಗಳು ಸೇರುತ್ತವೆ

ಸೋಲಗರ ಭೂಸ್ವಾಧೀನ ಹಕ್ಕಿಗೆ ಕಾನೂನಿನ ಬೆಂಬಲ
April, 2053

ದೇಶದೆಲ್ಲೆಡೆ ಬುಡಕಟ್ಟು ಜನರ ಹಕ್ಕುಗಳಿಗೆ ಹೋರಾಟ
January, 2051

ಹೊಸ ನಿಯಮದಂತೆ ಕಂಪನಿಗಳು ೧೦೦% ಇಂಗಾಲರಹಿತವಾಗಬೇಕು
March, 2052

ನೀತಿಕಾರರಿಗೆ ಸೋಲಗರ ಸಹಾಯ
May, 2054

ಕಳೆದ ೨೦ ವರ್ಷಗಳಲ್ಲಿ ಜೀವವೈವಿಧ್ಯತೆಯಲ್ಲಿ ದೊಡ್ಡ ಹೆಜ್ಜೆ
October, 2060

ಸೋಲಿಗರ ಹಾಡು

quicksand.co.in
dundee.ac.uk

ಲೇಖಕರು

ಲೋರೇನ್ ಕ್ಲಾರ್ಕ್, ಬಬಿತಾ ಜಾರ್ಜ್, ರೋಮಿತ್ ರಾಜ್, ಜಾನ್ ರಾಜರ್ಸ್, ಮಾರ್ಟಿನ್ ಸೈಲಿ ಮತ್ತು ಪೀಟ್ ಥಾಮಸ್

ಚಿತ್ರಗಳು

ಗೌರವ ಶರ್ಮ

ಅನುವಾದ

ಮಾಧವ್ ಅಜ್ಜಂಪುರ್

ವಿನ್ಯಾಸ ಮತ್ತು ಕಲಾ ನಿರ್ದೇಶನ
ನೇಹಾ ಸಿಂಗ್

ಮುದ್ರಣ

ಬ್ಲಾಂಡ್ ಮ್ಯಾವರಿಕ್ಸ್, ಇಂಡಿಯಾ
ಪ್ರೆಸಿಸನ್, ಯು.ಕೆ.

ಕೃತಜ್ಞತೆಗಳು

ಭಾರತ, ಯುನೈಟೆಡ್ ಕಿಂಗ್ಡಮ್ ಮತ್ತು ಪ್ರದೇಶಗಳಲ್ಲಿರುವ ಹಲವಾರು ಜನ ಮತ್ತು ಸಂಸ್ಥೆಗಳ ನೆರವಿನಿಂದಲೇ ಈ ಯೋಜನೆ ಸಾಧ್ಯವಾಯಿತು. ಅವರು ತೋರಿಸಿದ ಶ್ರದ್ಧೆ, ಕೇಳಿದ ಪ್ರಶ್ನೆ ಮತ್ತು ನೀಡಿದ ಸಹಯೋಗ ನಮಗೆ ಪ್ರೇರಣೆ ಒದಗಿಸಿ ಹೊಸ ಆಲೋಚನೆಗಳಿಗೂ ಎಡೆಮಾಡಿಕೊಟ್ಟಿತು. ಈ ಒಡನಾಟದ ಮುಂದುವರಿಕೆಯನ್ನು ನಾವು ನಿರೀಕ್ಷಿಸುತ್ತೇವೆ.

ಬ್ಲಾಕ್ ಬಾಜಾ ಕಾಫಿ ಸಂಸ್ಥೆಯ ಸದಸ್ಯರಾದ ಅರ್ಚಿಯಾ ಬೋಸ್, ಸಣ್ಣರಂಗೇಗೌಡ, ಅಜ್ಜುಗಿಗೌಡ ಇವರಿಗೆ ನಮ್ಮ ವಿಶೇಷ ಕೃತಜ್ಞತೆಗಳು. ಬಿಳಿಗಿರಿರಂಗನ ಬೆಟ್ಟದಲ್ಲಿರುವ ಬಿಳಿಗಿರಿ ಕಾಫಿ ಪ್ರೊಡ್ಯೂಸರ್ಸ್ ಸೊಸಾಯ್ತಿಗೂ (ಬಿಳಿಗಿರಿ ಕಾಫಿ ಉತ್ಪಾದಕರ ಸಮಿತಿ) ನಮ್ಮ ವಿಶೇಷ ವಂದನೆಗಳು.

blackbazacoffee.com

ಅನುದಾನ ಕೊಟ್ಟವರು

ಗ್ಲೋಬಲ್ ಬ್ಯಾಲಿಂಜಸ್ ರಿಸರ್ಚ್ ಫಂಡ್ (ಜಾಗತಿಕ ಸವಾಲುಗಳ ಸಂಶೋಧನ ನಿಧಿ)
ದಿ ಸ್ಕಾಟಿಶ್ ಫಂಡಿಂಗ್ ಕೌನ್ಸಿಲ್ (ಸ್ಕಾಟಿಶ್ ಧನಸಹಾಯ ಸಮಿತಿ)

ಬೇರೆ ಹೇಳದಿದ್ದಲ್ಲಿ, ಈ ಕೃತಿ ಕ್ರಿಯೇಟಿವ್ ಕಾಮನ್ಸ್ ಆಟ್ರಿಬ್ಯೂಶನ್ ಅಂತರಾಷ್ಟ್ರೀಯ ಪರವಾನಗಿ ಅಡಿಯಲ್ಲಿ ಲೈಸೆನ್ಸ್ ಆಗಿರುತ್ತದೆ.

ಹೆಚ್ಚು ಮಾಹಿತಿಗಾಗಿ ಇಲ್ಲಿ ಹೋಗಿ
decentralisingdigital.com

